

6.1 ಪರಿಚಯ:

ರೇಖಾಗಣಿತವು ಆಕಾಶದಲ್ಲಿರುವ ವಸ್ತುಗಳ ಅಥವಾ ನಮ್ಮ ಸುತ್ತ ಮುತ್ತ ಕಂಡು ಬರುವ ಆಕೃತಿಗಳ ಗಾತ್ರ ಆಕಾರ, ರಚನೆ ಮತ್ತು ಲಕ್ಷಣಗಳನ್ನು ಅಧ್ಯಯನ ಮಾಡುವ ಗಣಿತ ಶಾಸ್ತ್ರದ ಒಂದು ಭಾಗವಾಗಿದೆ. ಭಾರತದಲ್ಲಿ ವೇದಗಳ ಕಾಲದಲ್ಲಿ ಯಜ್ಞ ವೇದಿಕೆ ಮತ್ತು ಯಜ್ಞಕುಂಡಗಳ ರಚನೆಯಲ್ಲಿ ರೇಖಾಗಣಿತದ ಜ್ಞಾನವನ್ನು ಬಳಸುತ್ತಿದ್ದರು. ಆ ಕಾಲದಲ್ಲಿಯೂ ಅವರು ಖಿಗೋಳಿ ಶಾಸ್ತ್ರದಲ್ಲಿ ಎಷ್ಟು ಪರಿಣಿತರಾಗಿದ್ದರೆಂದರೆ, ಅವರು ಅನುಸರಿಸಿದ ಲೆಕ್ಕಾಚಾರದ ಕ್ರಮವನ್ನು ಇಂದಿಗೂ ಅನುಸರಿಸಿ, ಹೀಗೆ ವರ್ಣಗಳ ಮೊದಲೇ, ಗ್ರಹಗಳ ಸಂಭವಿಸುವ ದಿನಾಂಕ ಮತ್ತು ಸಮಯಗಳನ್ನು (ಆರಂಭ, ಮಧ್ಯ, ಅಂತಿಮ ಕಾಲ) ಲೆಕ್ಕಾಚಾರ ಮಾಡಿ ನಿರ್ವಹಿಸಿ ಹೇಳುತ್ತಾರೆ.

- ಸ್ತೋರ್ ಬಳಸದೇ ಕೆಳಗೆ ಕೊಟ್ಟಿರುವ ಗೆರೆಯನ್ನು ಸಮನಾಗಿ 2 ಭಾಗ ಮಾಡುವುದು ಹೇಗೆ?


- ಟ್ಯಾಂಕರ್ ಮೂಲಕ ಸರಬರಾಜು ಮಾಡುವ ಪೆಟ್ರೋಲ್/ಹಾಲು/ನೀರು ಇವುಗಳನ್ನು ಶೇಖರಿಸಿದಲು ಎಷ್ಟು ಗಾತ್ರದ(ಲೀಟರ್) ಟ್ಯಾಂಕ್ ಕಟ್ಟಿಸಬೇಕು?
- ನಿಮ್ಮ ಮನೆಯಲ್ಲಿ ಅನ್ನ ಮತ್ತು ಅಜ್ಞಯಂದಿರು ಅಥವಾ ಅಂಗಡಿಯವರು ಬಫ್ರೆಂಡ್‌ಯನ್ನು ಆಯತಾಕೃತಿಯಲ್ಲಿ ಕತ್ತರಿಸುವ ಬದಲು ಸಮಾಂತರ ಚತುಭುಂಜಾಕೃತಿಯಲ್ಲಿ ಏಕೆ ಕತ್ತರಿಸುತ್ತಾರೆ?

ಇಂತಹ ಹಲವು ಪ್ರಶ್ನೆಗಳಿಗೆ ರೇಖಾಗಣಿತದಲ್ಲಿ ಉತ್ತರ ಸಿಗುತ್ತದೆ.

6.1.0 ವ್ಯಾಪ್ತಿಗಳು ಮತ್ತು ಕೆಲವು ಮೂಲಭೂತ ರಚನೆಗಳು:


ವ್ಯಾಪ್ತಿಗಳು:

1. ‘ಕೋನ’ : ಉಭಯ ಸಾಮಾನ್ಯ ಆದ ಬಿಂದುವುಳ್ಳ ಎರಡು ರೇಖಾ ಕಿರಣಗಳನ್ನೊಳಗೊಂಡ ಭಾಗವು ಒಂದು ಕೋನ. ಕೋನವನ್ನು ‘ಡಿಗ್ರಿ’ ಯಲ್ಲಿ ಅಳೆಯುತ್ತಾರೆ.
(0° ಯಿಂದ 360°)



ಸಾಮಾನ್ಯ ಬಿಂದುವನ್ನು ‘ಶೃಂಗಬಿಂದು’ ಎನ್ನುತ್ತೇವೆ. ಚಿತ್ರದಲ್ಲಿ Bಯು ಶೃಂಗ ಬಿಂದು. ABC ಕೋನ. ಇದನ್ನು $\angle ABC$ ಎಂದು ಬರೆಯುತ್ತೇವೆ. ಕೋನ ಮಾಪಕದ ಸಹಾಯದಿಂದ ಇದನ್ನು ಅಳೆದಾಗ,
 $\angle ABC = 50^\circ$, $\angle ABC = \angle CBA = 50^\circ$ ಎನ್ನುವುದನ್ನು ಗಮನಿಸಿ.

ನಂ.	ಕೋನದ ವಿಧ	ಕೋನದ ಅಳತೆ	ಬದಿಯ ಚಿತ್ರದಲ್ಲಿ,
1	ಲಘುಕೋನ	0° ಯಿಂದ 90°	$\angle AOC$
2	ಲಂಬಕೋನ	$= 90^\circ$	
3	ವಿಶಾಲಕೋನ	90° ಯಿಂದ 180°	ಚಿಕ್ಕ $\angle COB$ (ಪ್ರದಕ್ಷಿಣ)
4	ಸರಳಕೋನ	$= 180^\circ$ (ಸರಳ ರೇಖೆಯ ಮೇಲಿನ ಕೋನ)	$\angle AOB$
5	ಸರಳಾಧಿಕ ಕೋನ	180° ಯಿಂದ 360°	ದೊಡ್ಡ $\angle BOC$ (ಅಪ್ರದಕ್ಷಿಣ)



6.1.1. ದತ್ತ ಸರಳರೇಖೆಗೆ ದತ್ತ ಬಾಹ್ಯ ಬಿಂದುವಿನಿಂದ ಲಂಬವನ್ನೆಳೆಯುವುದು:

ಹಂತ 1: ಕೊಟ್ಟ ಅಳತೆಯ AB ಸರಳ ರೇಖೆಯನ್ನು ಎಳೆಯಿರ. C ಯು ದತ್ತ ಬಾಹ್ಯಬಿಂದು.


ಹಂತ 2: C ಯನ್ನು ಕೇಂದ್ರವಾಗಿಟ್ಟುಕೊಂಡು ಅನುಕೂಲವಾದ ತ್ರಿಜ್ಯದಿಂದ AB ರೇಖೆಯನ್ನು ಎರಡು ಪ್ರತ್ಯೇಕ ಬಿಂದುಗಳು X, Y ಗಳಲ್ಲಿ ಕಡಿಯುವಂತೆ ಒಂದು ಕಂಸವನ್ನೆಳೆಯಿರಿ.

ಹಂತ 3: X ಮತ್ತು Y ಗಳನ್ನು ಕೇಂದ್ರವಾಗಿಟ್ಟುಕೊಂಡು XY ಯ ಅರ್ಥಕ್ಕಿಂತ ಹೆಚ್ಚಿನ ತ್ರಿಜ್ಯದಿಂದ ಎರಡು ಕಂಸಗಳನ್ನು ಪರಸ್ಪರ Z ನಲ್ಲಿ ಕಡಿಯುವಂತೆ ಎರಡು ಕಂಸಗಳನ್ನೆಳೆಯಿರಿ.

ಹಂತ 4: C ಮತ್ತು Z ಗಳನ್ನು ಜೋಡಿಸಿ. CZ ರೇಖೆಯು AB ಯನ್ನು L ಬಿಂದುವಿನಲ್ಲಿ ಭೇದಿಸಲಿ. CL ಎಂಬುದು AB ಗೆ ಲಂಬವಾಗಿರುತ್ತದೆ.

ಗಮನಿಸಿ: ದತ್ತ ಸರಳರೇಖೆಯ ಮೇಲೆಯೇ ಇರುವ ಬಿಂದುವಿನಲ್ಲಿ ಲಂಬವನ್ನು ಎಳೆಯುವ ಕ್ರಮವೂ ಹೀಗೆಯೇ ಆಗಿದೆ. (C ಯು AB ಯ ಮೇಲೆ L ನಂತೆಯೇ ಒಂದು ಬಿಂದು ಆಗಿರಬಹುದು)

ಬಾ.ಬಾ.ಬಾ ಮತ್ತು ಬಾ.ಕೋ.ಬಾ ಸ್ವಯಂಸಿದ್ಧ ದಂತ $\angle CLY = \angle CLX = 90^\circ$ ಎಂದು ಪಾಠ 6.4.3 ರಲ್ಲಿ ಸಾಧಿಸಲಿಕ್ಕಿದ್ದೇವೆ.




6.1.2. ದತ್ತ ಸರಳರೇಖೆಯ ಲಂಬ ದ್ವಿಭಾಜಕವನ್ನೆಳೆಯುವುದು:

ಹಂತ 1 : ದತ್ತ ಅಳತೆಯ AB ಸರಳರೇಖೆಯನ್ನೆಳೆಯಿರ.

ಹಂತ 2: A ಯನ್ನು ಕೇಂದ್ರವಾಗಿಟ್ಟುಕೊಂಡು, AB ಯ ಅರ್ಥಕ್ಕಿಂತ ಹೆಚ್ಚಿನ ತ್ರಿಜ್ಯದಿಂದ AB ಯ ಎರಡೂ ಬದಿಗಳಲ್ಲಿಒಂದೊಂದು ಕಂಸಗಳನ್ನೆಳೆಯಿರ. B ಬಿಂದುವನ್ನು ಕೇಂದ್ರವಾಗಿಟ್ಟುಕೊಂಡು, ಅದೇ ತ್ರಿಜ್ಯದಿಂದ ಮುಂಚಿನ ಕಂಸಗಳನ್ನು X ಮತ್ತು Y ಗಳಲ್ಲಿ ಕಡಿಯುವಂತೆ ಇನ್ನೆರಡು ಕಂಸಗಳನ್ನೆಳೆಯಿರ.

ಹಂತ 3: XY ಯನ್ನು ಸೇರಿಸಿ. ಅದು AB ಯನ್ನು L ನಲ್ಲಿ ಭೇದಿಸಿದೆ. ಈಗ XY ಯು AB ಯನ್ನು ಅಧಿಕಸುತ್ತದೆ, AB ಯು XY ಗೆ ಲಂಬವಾಗಿದೆ. L ಎಂಬುದು AB ಯ ಮಧ್ಯಬಿಂದು.

ಬಾ.ಬಾ.ಬಾ. ಮತ್ತು ಬಾ.ಕೋ.ಬಾ. ಸ್ವಯಂಸಿದ್ಧ ದಂತೆ $AL=BL$ ಮತ್ತು $\angle ALY = \angle YLB = 90^\circ$ ಎಂದು ಪಾಠ 6.4.3 ರಲ್ಲಿ ಸಾಧಿಸಲಿಕ್ಕಿದ್ದೇವೆ.




6.1.3. ಕೋನಾರ್ಥಕ ರೇಖೆಯನ್ನು ಎಳೆಯವುದು:

ಹಂತ 1: ಕೋನಮಾಪಕದ ಸಹಾಯದಿಂದ ದತ್ತ ಅಳತೆಯ $\angle CAB$ ರಚಿಸಿ.

ಹಂತ 2: A ಯನ್ನು ಕೇಂದ್ರವಾಗಿಟ್ಟುಕೊಂಡು, ಅನುಕೂಲವಾದ ತ್ರಿಜ್ಯದ ಸಹಾಯದಿಂದ, AB ಮತ್ತು AC ಗಳನ್ನು P ಮತ್ತು Q ಬಿಂದುಗಳಲ್ಲಿ ಘೇಡಿಸುವಂತೆ ಕಂಸವನ್ನೆಳೆಯಿರಿ.

ಹಂತ 3: ಈಗ P ಮತ್ತು Q ಕೇಂದ್ರವಾಗಿಟ್ಟುಕೊಂಡು PQ ನ ಅರ್ಥಕ್ಕಿಂತ ಹೆಚ್ಚಿನ ತ್ರಿಜ್ಯದಿಂದ ಎರಡು ಕಂಸಗಳನ್ನು R ನಲ್ಲಿ ಕಡಿಯವಂತೆ ಎಳೆಯಿರಿ.

ಹಂತ 4: AR ಜೋಡಿಸಿ. AR ರೇಖೆಯ $\angle CAB$ ಯ ಕೋನಾರ್ಥಕ ರೇಖೆ. ($\angle CAR = \angle RAB$)



ಬಾ.ಬಾ.ಬಾ. ಮತ್ತು ಬಾ.ಕೋ.ಬಾ. ಸ್ವಯಂಸಿದ್ಧ ಸಹಾಯದಿಂದ, $\angle CAR = \angle RAB$ ಎಂದು ಪಾಠ 6.4.3 ರಲ್ಲಿ ಸಾಧಿಸಲಿಕ್ಕಿದ್ದೇವೆ.